

ಹಾಹಾ ಹಾಹಾ ಮಾನವ ಹೀಗೇಕೆ ಕೆಟ್ಟೆ

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 608.
- 2. Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao, page No. 364.
- 3. Note:** This song is not available in Shri Betageri Krishna Sharma and Shri Bengeri Huchha Rayaru books.
- 4. Note:** Lyrics given here are as per Ref. 1. The wordings in Ref. 2 are same as in Ref. 1 with few minor differences which are not considered here.
- 5. Note:** Singer has followed these lyrics.

ರಾಗ: ದೇಶಿ

ತಾಳ: ಆದಿ

ಹಾಹಾ ಹಾಹಾ ಮಾನವಾ ಹೀಗೇಕೆ ಕೆಟ್ಟೆ || ಪ ||
ಹರಿ ಭಜನೆಯ ಬಿಟ್ಟೆ || ಅಪ ||

ಜನ್ಮಾಂತರದಲಿ ಮಾಡಿದ ಪುಣ್ಯದಿಂದಿಗೆ ಭೂಸುರ
ಜನ್ಮವ ಕೊಟ್ಟ ದೇವವರೇಣ್ಯ
ಸನ್ಮಾನದಿ ಮಾನ್ಯ ಮನ್ಮಥ-ನಯ್ಯನ ಧನ್ಯ ಚರಿತ್ರನ
ಒಮ್ಮಾದರು ನೀ ಮನ್ನಿಸಲಿಲ್ಲ ರೋಣ್ಯ || 1 ||

ತನುವಿನ ಚಿಂತೆ ತನಯರ ಚಿಂತೆ
ಧನ ಧಾನ್ಯದ ಚಿಂತೆ
ವನಿತೇರ ಚಿಂತೆ ಉದರದ ಚಿಂತೆ
ಅನುದಿನದಲಿ ತನುವ ನೆನೆಸುತ ಕನಗನಂತೆ * || 2 ||

ಮಡದಿ ಮಕ್ಕಳಿಗೆ ಒಡವೆಯ ಗಳಿಸಿ-
ಬೇಕೆಂಬೊ ಚಿಂತೆ ಮನೆ ಚಿಂತೆ
ಮಾನ್ಯದ ಚಿಂತೆ ಮನುಜರಿಗೆ ಅನುದಿನ
ಪುರಂದರ ವಿಠಲನ ನೆನೆಯದೆ ಕನಗನಂತೆ * || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಭೂಸುರ ಜನ್ಮವ - ಭೂಮಿಯ ಮೇಲೆ ಸಾತ್ತ್ವಿಕ ಜನ್ಮವನ್ನು; ದೇವತೆಗಳಲ್ಲಿ ಜ್ಞಾನಭಕ್ತಿವೈರಾಗ್ಯಗಳು ಪ್ರಚುರವಾಗಿರುವುದರಿಂದ, ಇವು ಯಾವ ಮನುಷ್ಯರಲ್ಲಿ ಇರುವವೋ ಅವರು ಭೂಸುರರು.

ರೋಣ್ಯ - ಟೋಣೆಯ, ಬೊಜ್ಜುಮೈ ಬೆಪ್ಪ.

ಕನಗಿನಂತೆ - ಕನಗು (ಕಗ್ಗು); ಒಂದು ಬಗೆಯ ಹುಲ್ಲು, ತೀರಕೆಟ್ಟವಾಸನೆಯಿದ್ದು ತೊಂದರೆಯನ್ನುಂಟುಮಾಡುವುದು.

* **ಖನಕ** = ಕನ್ನಗಳ್ಳ, ಮನೆಮುರುಕ, ಅಗಿಯುವುದು, ಹೆಗ್ಗಣ, ಇಲಿ

ಕನ್ನಗಳ್ಳ = ಮನೆಯ ಗೋಡೆ ಅಗೆದು ಮನೆಯ ಒಳಗಡೆ ಬಂದು ಕಳ್ಳತನ ಮಾಡುವವನು. ಆಗಿನ ಕಾಲದಲ್ಲಿ ಇದು ಒಂದು ರೀತಿಯ ಕಳ್ಳತನವಿದ್ದಿತು. **ರೋಣ್ಯ**, **ಖನಕ**, ಪದಗಳು ಹಂಪಿ, ಹೊಸಪೇಟೆ, ಬಳ್ಳಾರಿ ಕಡೆಯ ಭಾಷೆಯಲ್ಲಿ ಉಪಯೋಗಿಸುತ್ತಾರೆ. ಈ ಪದವೇ ಇಲ್ಲಿ ಉಚಿತವೆಂದು ನನ್ನ ಅನಿಸಿಕೆ.

Classification: Keerthane

Ankita: purandara vittala

Location: NA

Category: Virakti

Sub-Category: nara, Krishna, bhajane, janma, punya, sura, bhumi, deva, manmatha, dhanya, deha, chinte, rokka, hennu, udara, patni, makkalu, abharana, mane, kalla,

Pravachana: NA

Explanation: NA